

◆ ಸುಮಾರು 15 ವರ್ಷಗಳ ಹಿಂದೆ ಪಾನ್ ಕಾರ್ಡ್ ಮಾಡಿಸಿದ್ದೆ. ಪಾನ್ ಕಾರ್ಡ್‌ನ ಹೆಸರಿನಲ್ಲಿ ತಪ್ಪಾಗಿರುವುದು ಈಗಷ್ಟೇ ಗಮನಕ್ಕೆ ಬಂದಿದೆ. ಇದರಿಂದ ಏನೂ ತೊಂದರೆ ಆಗಿಲ್ಲ. ಮುಂದೆ ಏನಾದರೂ ತೊಂದರೆ ಆಗಬಹುದು ಎನ್ನುವ ಆತಂಕವಿದೆ. ಅದನ್ನು ಸರಿಪಡಿಸುವುದು ಹೇಗೆ?

—ಶ್ರೀಕಾಂತ, ರಾಮನಗರ

ಪಾನ್ ಕಾರ್ಡ್‌ನಲ್ಲಿ ಹೆಸರು ತಪ್ಪಿರುವುದನ್ನು ಈಗಲೇ ಸರಿಪಡಿಸಿಕೊಂಡರೆ ಮುಂದೆ ಬ್ಯಾಂಕ್ ವ್ಯವಹಾರ, ಸಾಲ, ಐಟಿಆರ್ ಫೈಲಿಂಗ್, ಆಸ್ತಿ ಖರೀದಿ ಅಥವಾ ಮಾರಾಟ ಇತ್ಯಾದಿ ಸಂದರ್ಭಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾಗಿ ಬೇಗನೇ Correction ಮಾಡಿಸಿಕೊಂಡರೆ ಮುಂದೆ ಸಮಸ್ಯೆ ಎದುರಾಗುವುದಿಲ್ಲ.

ಆನ್‌ಲೈನ್ ಮೂಲಕ ಸರಿಪಡಿಸುವ ವಿಧಾನ: TIN-NSDL ಅಥವಾ UTITSL ಪಾನ್ ಪೋರ್ಟಲ್‌ಗೆ ಹೋಗಿ 'Correction in PAN Card' ಅಥವಾ 'Changes or Correction in PAN Data' ಆಯ್ಕೆಮಾಡಿ. ಅಗತ್ಯವಾದ ವಿವರಗಳನ್ನು ತುಂಬಿ, ಡಾಕ್ಯುಮೆಂಟ್‌ಗಳನ್ನು (ಆಧಾರ್, ವೋಟರ್ ಐಡಿ, ಪಾಸ್‌ಪೋರ್ಟ್ ಇತ್ಯಾದಿ) ಅಪ್‌ಲೋಡ್ ಮಾಡಿ, ಆನ್‌ಲೈನ್‌ನಲ್ಲಿ ಸುಮಾರು ₹100-₹120 ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸಿದ ನಂತರ ನಿಮಗೆ 15-20 ದಿನಗಳಲ್ಲಿ ಹೊಸ ಪಾನ್ ಕಾರ್ಡ್ ಬರುತ್ತದೆ.

ಆಫ್‌ಲೈನ್ ಮೂಲಕ ಸರಿಪಡಿಸುವ ವಿಧಾನ: NSDL/UTITSL ಕೇಂದ್ರದಲ್ಲಿ 'PAN Correction Form' ತುಂಬಿ ಸಲ್ಲಿಸಬಹುದು. ಗುರುತಿನ ದಾಖಲೆ (Proof of Identity), ವಿಳಾಸದ ದಾಖಲೆ (Proof of Address), ಹಾಗೂ ಜನ್ಮದಾಖಲೆ (Proof of Date of Birth) ಕಡ್ಡಾಯವಾಗಿರುತ್ತದೆ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ ನಂತರ ನಿಮಗೆ 15-20 ದಿನಗಳಲ್ಲಿ ಸರಿಪಡಿಸಿದ ಪಾನ್ ಕಾರ್ಡ್ ಪೋಸ್ಟ್‌ಗೆ ಬರುತ್ತದೆ.

◆ ನಾನು ಪಾನಿಪೂರಿ ಅಂಗಡಿಯನ್ನು ಇಟ್ಟುಕೊಂಡಿದ್ದೇನೆ. ಬಾಡಿಗೆ ಮನೆಯಲ್ಲಿ ಇದ್ದೇವೆ. ಬೇರೆ ಆದಾಯ ಇಲ್ಲ. ನಿತ್ಯ ನನ್ನ ಸಂಪಾದನೆಯಲ್ಲಿ ₹100 ಭವಿಷ್ಯಕ್ಕೆ ಉಳಿಸಬೇಕು ಎಂದುಕೊಂಡಿದ್ದೇನೆ. ನಾನು ಆ ಹಣವನ್ನು ಹೇಗೆ ಎಲ್ಲಿ ತೊಡಗಿಸಬೇಕು?

—ಚೇತನ್ ಟಿ.ಪಿ., ಬೆಂಗಳೂರು

ನಿಮ್ಮ ದೈನಂದಿನ ₹100 ಉಳಿತಾಯವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಗಮನಾರ್ಹ ಸಂಪತ್ತು ಸೃಷ್ಟಿಸಬಹುದು. ಸಣ್ಣ ವ್ಯಾಪಾರಿಯಾಗಿ ನಿಮಗೆ ಮೂರು-ಹಂತದ ಹೂಡಿಕೆ ತಂತ್ರ ಅತ್ಯುತ್ತಮವಾಗಿರುತ್ತದೆ.

ಪ್ರಥಮ ಆದ್ಯತೆ: ತುರ್ತು ನಿಧಿ ಸೃಷ್ಟಿ, ತಕ್ಷಣದ ಗುರಿ: ₹90,000 (6 ತಿಂಗಳ ಖರ್ಚು) ಸಣ್ಣ



ಸಿಪ್ ಹೂಡಿಕೆಗೆ ಆಪ್ ಬಳಸುವುದು ಹೇಗೆ?

■ ಗಿರೀಶ ಸಿ.ಜಿ.

ವ್ಯಾಪಾರಿಗಳಿಗೆ ತುರ್ತು ನಿಧಿ ಅತ್ಯಂತ ಮಹತ್ವ ಪೂರ್ಣ. ಪಾನಿಪೂರಿ ವ್ಯಾಪಾರದಲ್ಲಿ ಮಳೆಗಾಲ, ಹಬ್ಬಗಳು ಅಥವಾ ಅನಿರೀಕ್ಷಿತ ಸನ್ನಿವೇಶಗಳಿಂದ ದೈನಂದಿನ ಆದಾಯ ಪ್ರಭಾವಿತವಾಗಬಹುದು.

ಹೂಡಿಕೆ ಮಾರ್ಗಗಳು: 1. ಪೋಸ್ಟ್ ಆಫೀಸ್ Recurring Deposit (RD):

ಪ್ರತಿ ತಿಂಗಳು ₹3,000 ಹಾಕಬಹುದು.

ಸರ್ಕಾರದಿಂದ ಖಾತರಿ ಬಡ್ಡಿ (ಶೇ. 6.7 ಆಸುಪಾಸಿರುತ್ತದೆ).

5 ವರ್ಷಗಳಲ್ಲಿ ಲಾಕ್ ಇರುತ್ತದೆ.

2. ಬ್ಯಾಂಕ್ RD ಅಥವಾ FD:

ನೀವು ಸೇವಿಂಗ್, ಅಕೌಂಟ್ ಇರುವ ಬ್ಯಾಂಕಿನಲ್ಲಿ RD ತೆರೆದು ತಿಂಗಳಿಗೆ ₹3,000 ಹಾಕಬಹುದು.

ಸುರಕ್ಷಿತ + ಬಡ್ಡಿ (6-7%).

SIP (Systematic Investment Plan)

— ಮ್ಯೂಚುವಲ್ ಫಂಡ್‌ಗಳಲ್ಲಿ: ಪ್ರತಿ ತಿಂಗಳು ₹3,000 SIP ಮಾಡಬಹುದು. ದೀರ್ಘಾವಧಿಗೆ (5-10 ವರ್ಷ) ಇಟ್ಟರೆ ಬಡ್ಡಿ (12-14%) ಸಿಗಬಹುದು. ಸ್ವಲ್ಪ ರಿಸ್ಕ್ ಇದೆ, ಆದರೆ ಲಾಭ ಹೆಚ್ಚು.

4. ಚಿಕ್ಕ ಚಿನ್ನದ ಹೂಡಿಕೆ (Sovereign Gold Bond / Gold ETF): ಪ್ರತಿ ತಿಂಗಳು ಸ್ವಲ್ಪ ಚಿನ್ನ ಹೂಡಿಕೆ ಮಾಡಿ. ಭವಿಷ್ಯದಲ್ಲಿ ಮಕ್ಕಳ ಮದುವೆ/ಅವಶ್ಯಕತೆಗಳಿಗೆ ಉಪಯೋಗವಾಗುತ್ತದೆ.

◆ ನಾನು groww app ಮೂಲಕ share buy & sell ಮಾಡಬೇಕು ಅಂತ, ಮಾಹಿತಿ ನೀಡಿ.

—ಜಯಲಕ್ಷ್ಮಿ ವೀರಣ್ಣ

Groww app ಮೂಲಕ ಶೇರುಗಳನ್ನು ಖರೀದಿ (Buy) ಮತ್ತು ಮಾರಾಟ (Sell) ಮಾಡುವ ಪ್ರಕ್ರಿಯೆ ತುಂಬಾ ಸುಲಭ. ಹಂತ ಹಂತವಾಗಿ ಮಾಹಿತಿ ನೀಡಲಾಗಿದೆ:

1. ಮೊದಲು Groww app ಅನ್ನು Play Store (Android) ಅಥವಾ App Store (iPhone) ನಲ್ಲಿ ಡೌನ್‌ಲೋಡ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಮೂಲಕ OTP verify ಮಾಡಿ. KYC ಪ್ರಕ್ರಿಯೆ ಪೂರ್ಣಗೊಳಿಸಿ, PAN ಕಾರ್ಡ್ ವಿವರ, ಆಧಾರ್ eKYC

(OTP ಮೂಲಕ), ಬ್ಯಾಂಕ್ ಖಾತೆ ವಿವರ, ನಿಮ್ಮ ಫೋಟೋ/selfie ಅಪ್ಲೋಡ್, ಇದು ಸಾಮಾನ್ಯವಾಗಿ 24-48 ಗಂಟೆಯೊಳಗೆ approve ಆಗುತ್ತದೆ. ನಂತರ ನೀವು trading ಆರಂಭಿಸಬಹುದು.

2. ಶೇರುಗಳನ್ನು ಹುಡುಕುವುದು ಮತ್ತು ಖರೀದಿಸುವುದು (BUY), Groww App open ಮಾಡಿ, Stocks sectionಗೆ ಹೋಗಿ, Search barನಲ್ಲಿ ನೀವು ಖರೀದಿಸಬೇಕಾದ ಕಂಪನಿಯ ಹೆಸರು/stock symbol ಹಾಕಿ, Buy ಬಟನ್ ಕ್ಲಿಕ್ ಮಾಡಿ, ನೀವು ಎಷ್ಟು ಶೇರು ಖರೀದಿಸಬೇಕು ಎಂದು enter ಮಾಡಿ, Market Order (ತಕ್ಷಣದ ಬೆಲೆಯಲ್ಲಿ) ಅಥವಾ Limit Order (ನೀವು ನಿಗದಿಪಡಿಸಿದ ಬೆಲೆಯಲ್ಲಿ) ಆಯ್ಕೆಮಾಡಿ. Confirm ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ deduct ಆಗಿ, share ನಿಮ್ಮ demat account ಗೆ credit ಆಗುತ್ತದೆ.

3. ಶೇರುಗಳನ್ನು ಮಾರಾಟ ಮಾಡುವುದು (SELL); App ನಲ್ಲಿ Your Stocks/Portfolio ವಿಭಾಗ ತೆರೆಯಿರಿ, ನೀವು ಮಾರಾಟ ಮಾಡಲು ಬಯಸುವ ಶೇರು ಆಯ್ಕೆ ಮಾಡಿ Sell ಕ್ಲಿಕ್ ಮಾಡಿ. ಎಷ್ಟು ಶೇರುಗಳನ್ನು sell ಮಾಡಬೇಕು ಎಂದು enter ಮಾಡಿ, Market/Limit order ಆಯ್ಕೆಮಾಡಿ. Confirm ಮಾಡಿದ ನಂತರ share sell ಆಗುತ್ತದೆ ಮತ್ತು ಹಣ 12 trading days (T+1/T+2) ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ credit ಆಗುತ್ತದೆ.

4. Groww App ಪ್ರಯೋಜನಗಳು; ಸರಳ ಮತ್ತು ಬಳಕೆದಾರ ಸ್ನೇಹಿ (user friendly) interface, ವೆಚ್ಚವಿಲ್ಲದೆ ಖಾತೆ ತೆರೆಯಲು ಅವಕಾಶವಿದೆ (Zero account opening charges), Brokerage ಕಡಿಮೆ (₹20 per order or 0.05%, whichever is lower), Stocks, Mutual Funds, Gold, F&O, ETF ಎಲ್ಲವೂ ಒಂದೇ appನಲ್ಲಿ trade ಮಾಡಲು ಸಾಧ್ಯ.

5. ಎಚ್ಚರಿಕೆ ಮತ್ತು ಸಲಹೆಗಳು; ಶೇರು ಮಾರುಕಟ್ಟೆ investmentಗಳಲ್ಲಿ ರಿಸ್ಕ್ ಇದೆ. ಬೆಲೆ ಏರಿಕೆತವಾಗುತ್ತಿರುತ್ತದೆ. ಪ್ರಾರಂಭದಲ್ಲಿ ಕಡಿಮೆ ಮೊತ್ತದಿಂದ ಆರಂಭಿಸಿ. Company ಬಗ್ಗೆ ಮಾಹಿತಿ ಓದಿ, basic research ಮಾಡಿ ನಂತರ buy/sell ಮಾಡಿ. Long term investment ಮಾಡಿದರೆ returns ಉತ್ತಮವಾಗಿರುತ್ತವೆ.

ಹಣಕಾಸು ಸಾಕ್ಷರತೆಗಾಗಿ 'ಸುಧಾ' ಅಂಕಣವನ್ನು ಆರಂಭಿಸಿದೆ. ಇಲ್ಲಿ ಓದುಗರ ಅನುಮಾನಗಳಿಗೆ, ಪ್ರಶ್ನೆಗಳಿಗೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಗಿರೀಶ ಸಿ.ಜಿ. ಅವರ ಮಾರ್ಗದರ್ಶನ ಸಿಗಲಿದೆ. ಓದುಗರು ತಮ್ಮ ಪ್ರಶ್ನೆಗಳನ್ನು editorsu@sudha.co.in ಈ ವಿಳಾಸಕ್ಕೆ ಬರೆದು ಕಳಿಸಬಹುದು.

